

ಇಷ್ಟು ಪಾಪವನು ಮಾಡಿದ್ದೆ ಸಾಕು

- 1. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchhu Rayaru.
- 2. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao
- 3. Note:** The wordings are as per the book in Ref. 1 above. All the wordings are matching in both the books and with the singer. Few differences (of the book in Ref.2 and the singer) with respect to Ref.1 are marked in **yellow highlights**.

ರಾಗ ಕಾಂಭೋಜ ಝಂಪೆ ತಾಳ

ಇಷ್ಟು ಪಾಪವನು (ಪಾಪಗಳೆ) ಮಾಡಿದ್ದೆ ಸಾಕು || ಪ ||
ಸೃಷ್ಟೀಶನೆ ಎನ್ನನುದ್ದರಿಸಬೇಕು || ಅಪ ||

ಒಡಲ ಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ
ಕೊಡದೆ ಅನ್ಯರ ಖುಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ || 1 ||

ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆ
ಏನ ಪೇಳಲಿ ಪರರ ಮಾನಿನಿಗೆ ಮನಸಿಟ್ಟೆ
ಶ್ವಾನ ಸೂಕರನಂತೆ ಹೊರೆದೆ ಹೊಟ್ಟೆ || 2 ||

ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಕಳೆದೆನಲ್ಲ (ಗತವಾಯಿತಲ್ಲ) || 3 ||

ಶುದ್ಧ ವೈಷ್ಣವ ಕುಲದಲ್ಲುದ್ದವಿಸಿದೆ ನಾನು
ಮಧ್ವ ಮತ ಸಿದ್ಧಾಂತ ಪದ್ಧತಿಗಳ

ಬುದ್ಧಿ ಪೂರ್ವಕ ತಿಳಿಯದುದ್ದಂಡ ಕಾಯವನು
ವೃದ್ಧಿ ಮಾಡಿದನಯ್ಯ ಉದ್ಧರಿಸು ಹರಿಯೆ || 4 ||

ತಂದೆ ತಾಯ್ಗಳ ಸೇವೆಯೊಂದುದಿನ ಮಾಡಲಿಲ್ಲ
ಮಂದ ಭಾಗ್ಯಗೆ ಬವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದನೊ
ತಂದೆ ಪುರಂದರ ವಿಠಲ ಮುಂದೆನ್ನ ಕಾಯೊ (ಬಂದೆನ್ನ ಸಲಹೊ) || 5 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಮೈಗೆಡು = ಅಶುದ್ಧವಾಗು

ಪದ್ಮನಾಭನ ದಿನ = ಹರಿದಿನ, ಏಕಾದಶಿ

ಮಂದಭಾಗ್ಯದ = ದುರ್ಯ್ಯವದ

Classification: Keerthane

Ankita: purandara vittala

Location: NA

Category: Binnaha

Group Words: papa, Krishna, runa, patni, tayi, tande, vrata, upavasa, purana, athithi, snana, jnana, nayi, hengasu, binnaha,

Pravachana: NA

Explanation: NA